

ಯೇಸುವು ಉತ್ತರವಾಗಿದ್ದಾನೆ

(ಮಾತ್ರ 2:1-12)

ಸಿಮ್ಮೆ ಬಗ್ಗೆ ನನಗೆ ಪ್ರತಿಯೊಂದೂ ತಿಜಿದಿರುವುದಿಲ್ಲ. ಆದರೆ ಸಿಮ್ಮೆ ಬಗ್ಗೆ ಒಂದು ನಂಗತಿಯನ್ನು ತಿಜಿದಿರುವೆನು: ಸೀಮ್ಮೆ ಕೆಲವೊಂದು ಸಮನ್ಯೇಯೋಂದಿಗೆ ಹೊಲರಾಡುತ್ತಿರುವಿಲ. ಅದು ಅತ್ಯಿಕ ಸಮನ್ಯೇಯಾಗಿರ ಬಹುದು, ಅರೋಗ್ಯದ ಸಮನ್ಯೇಯಾಗಿರ ಬಹುದು, ಅರ್ಥಿಕ ಸಮನ್ಯೇಯಾಗಿರ ಬಹುದು, ಕುಟುಂಬದ ಸಮನ್ಯೇಯಾಗಿರ ಬಹುದು, ಮಾನಸಿಕ ಸಮನ್ಯೇಯಾಗಿರ ಬಹುದು - ಸೀಮ್ಮೆ ಸಮನ್ಯೇಯೋಂದಿಗೆ ಹೊಲರಾಡುತ್ತಿರುವಿಲ. ಯಾವುದಾದರೂಂದಿಗೆ ನಾವು ಹೊಲರಾಡುತ್ತಿರುವೆವೆ. ನಮ್ಮ ಸಮನ್ಯೇಗಳು ಯಾವುದೇ ಇರಲ, ಯೀಂನುವು ನಮ್ಮ ಸಮನ್ಯೇಗಳಿಗೆ ಉತ್ತರವಾಗಿದ್ದಾನೆ ಎಂದು ಈ ಹಾರದಲ್ಲಿ ದೃಷ್ಟಿಕರನ್ನಲು ಬಯಸುತ್ತೇಂದೆ.

ಆದ್ದರಿಂದ ಒಂದು ವಿಷಯ ಈ ಮಹಾನ್ತರವನ್ನು ಘೋಣಿಸುತ್ತದೆ. ಆದರೆ ನಮ್ಮ ಉದ್ದೇಶಗಳಾಗಿ ಮಾತ್ರ 2:1-12ರಲ್ಲಿ ಇರುವ ಕ್ರಿಷ್ತನ ಜೀವನದಲ್ಲಿ ಸರಳ ಭಂಗನೆಯ ಕಡೆಗೆ ನೋಡಿಕೊಂಡು.

ಎಂಬ್ಲಿ ಸ್ನೇಹಿತರು ಖಾಗು ಅನ್ವಯಣೆ ಮನುಷ್ಯನು

(ಮಾತ್ರ 2:1-4)

“ಕೆಲವು ದಿನಗಳಾದ ಮೇಲೆ ಆತನು ಕರೆನ್ನಾಬುಗೆ ತಲಿಗಿ ಬಂದನು...” (ಪ. 1ಬಿ) ಎಂದು ವಾಕ್ಯವು ಶೂರಂಭವಾಗುವುದು. ಕರೆನ್ನಾಮ ಗಾಲಾಯದಲ್ಲಿ ಯೀಂನುವಿನ ಕಾರ್ಯಾಚರಣೆಯ ಕೇಂದ್ರವಾಗಿತ್ತು ಆತನು ಮೊದಲೊಮ್ಮೆ ಸಂದರ್ಶಿಸಿದ್ದರ ಬಗ್ಗೆ ಮಾತ್ರನ ಮೊದಲನೆಯ ಅಧ್ಯಾತ್ಮದಲ್ಲಿ ಓದುತ್ತೇವೆ (1:21 ಇತ್ಯಾದಿ). ಆ ಸಮಯದಲ್ಲಿ, ದೇವ್ಯಹಿಡಿದ ಒಬ್ಬ ಮನುಷ್ಯನನ್ನು ವಾಸಿಸುತ್ತಿದ್ದರು (1:23-27). ಹೆತ್ತನ ಅತ್ಯೇಯನ್ನು ಗುಣಹಡಿಸಿದರು (1:29-31). ನೂರ್ಯಾದಾನ್ತಮಾನ ಕಾಲದಲ್ಲಿ ಗುಣಹಡಿಸುವ ನೇವೆಯಿಂದ ದಿನಪ್ರ ಮುಕ್ತಾಯ ಗೊಂಡಿತು (1:32-34). ಈಗ ಯೀಂನು ಪ್ರಾಣಃ ಕರೆನ್ನಾಬುಗೆ ಬಂದಿದ್ದಾರೆ.

ತನ್ನ ಕಾರ್ಯಾನಿರತ ಗಾಲಾಯದ ತ್ರಯಾಣದಿಂದ ಆದ ಅಯಾನ ತೀರಿಸಿ ಕೊಳ್ಳಲು ಬಹುಶಃ ಆತನು ಏಕಾಂತದಲ್ಲಿ ಇರಲು ಬಂದಿರಬೇಕು (ಗ್ರಂಥಸಿಸಿಲ 1:35, 45), ಆದರೆ “ಆತನು ಮನೆಯಿಳಿದ್ದಾನೆಂಬ ಪರ್ವಮಾನವು” ಹಜ್ಜಾತು (ಪ. 1ಜಿ). “ಆತನು ಮನೆಯಿಳಿದ್ದಾನೆಂಬ ಶಭವಾಯಾತು” (ಪ. 1ಜಿ; KJV).¹ “ಯೀಂನುವು ಹಿಂದಿರುಗಿ ಬಂದಿದ್ದಾನೆ” ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ನುಡಿಯಾಯಾತು.

“ಬಹು ಜನರು ಕೂಡಿ ಬಂದಧ್ಯಲಿಂದ ಬಾಗಿಲನ ಬಳಯಲ್ಲಾದರೂ ಸ್ಥಳಿರಿಸಲ್ಲ” (ಪ. 2ಜಿ). ಆ ದಿನಗಳಲ್ಲಿ ಅತಿಥಿ ನಕ್ಕಾಪು ಜೀವನದ ಮಾರ್ಗವಾಗಿತ್ತು ದಿನದ ಸಮಯದಲ್ಲಿ ನಾಮಾನ್ಯವಾಗಿ ಮನೆಯ ಬಾಗಿಲುಗಳ ತೆರೆದಿಲ್ಲದ್ದುತ್ತಿದ್ದರು. ಜನರು ತಮ್ಮ ಮನಸ್ಸಿಗೆ ಬಂದಹಾಗೆ ಬಂದು ಹೊಗೆ ಬಹುದಿತ್ತು ಯೀಂನು ಇಜಿದು ಕೊಂಡಿದ್ದ ಮನೆಯ ಬೇಳೆನೇ

ಜನಲಂದ ತಂಡ ಹೋಳಿಯತ್ತು. ಜನಸಮಾಹ ಬಾಗಿಲನ ಹೊರಗೆ ಇತ್ತು.

ಎರಡನೆಯ ಪಜನದ ಅಂತ್ಯವನ್ನು ನೋಡಿಲಿ: “ಆತನು ಅವಲಿಗೆ ದೇವರ ವಾಕ್ಯ ವನ್ನು ಹೇಳುತ್ತಿದ್ದನು.” ಯೀಂನು ತಪ್ಪಿಹೋದವರನ್ನು ಕುಡುಕಿ ರಚಿಸುವದಕ್ಕೆ ಬಂದನು (ಲೂಕ 19:10). ಅದು ಆತನ ವಿಶೇಷತೆಯಾಗಿತ್ತು. ಆತನ ಕಾಯೆ ನೂಡಿಯಲ್ಲ ಮೊದಲನೆಯ ಸಂಗತಿಯಾಗಿತ್ತು. ಹಿಂಗೆ ಆತನು ವಾಕ್ಯವನ್ನು ತ್ವರಿತವಾಗಿ ಅವಕಾಶವನ್ನು ಉಪಯೋಗಿಸಿ ಕೊಂಡನು.

ಹಿಂಗೆ ಇದು ನಾಲ್ಕು ಜನ ಸ್ನೇಹಿತರ ಕಥೆಗೆ ಧೃತ್ಯವನ್ನು ಸಿದ್ಧಪಡಿಸುತ್ತದೆ. “ಅಷ್ಟರಳ್ಳ ಕೆಲವರು ಒಬ್ಬ ಹಾಷ್ಯವಾಯಿ² ರೋಗಿಯನ್ನು ನಾಲ್ಕು ಮಂದಿಯಂದ ಹೊಲಿಸಿಕೊಂಡು ಆತನ ಬಳಗೆ ತಂದರು” (ವ. 3). ಇದನ್ನು ಜಿತ್ತಿಸಿ ಕೊಳ್ಳುತ್ತಾನು. ನಾಲ್ಕು ಜನಲಿಗೆ “ಹಾಷ್ಯವಾಯಿ” ರೋಗಿಯಾದ ಒಬ್ಬ ಸ್ನೇಹಿತನಿಡ್ದನು. ಅಂಗಾಂಗಗಳಲ್ಲಿ ಬಲವಿಲ್ಲದವನಾಗಿದ್ದನು; ಜಲನಾಕ್ವಾಸ್ತುತ್ತಿರಿತಲ್ಲ - ಇದೂ ಅವನು ಹೂರಣ ಕಥೆಯನ್ನು ಹೇಳುವುದಿಲ್ಲ. ಅಧಾರಂಗವಾಯಿ ರೋಗದೊಂದಿಗೆ ಅವಸಿಗೆ ಅವನ್ನಾಗಿ ರೋಗದಂಥ ಬಾಧೆಯ ಇತ್ತೆಂದು ಹೇಳುವರು.

ನರಗಳ ನಿಯಂತ್ರಣ ಕಳೆದು ತೊಂಡಿದ್ದನು. ಫಕ್ಕನೇ ನೋಬಿನ ಒತ್ತಡಗಳು ಬರುತ್ತಿದ್ದವು. ಆಗ ಕಷ್ಟಪಡುವವನು ಜೀಳುತ್ತಿದ್ದನು. ಯಾತನೆಯಂದ ಬದ್ದಾಡುತ್ತಿದ್ದನು. ಇಂಥ ಹಲ್ಲೆಗಳ ಮೇಲಂದ ಮೇಲೆ ಆಗುವಾಗ ಚರಣವೇ ಅದಕ್ಕೆ ನಿವಾರಣೆ ಆಗುತ್ತಿತ್ತು.³

ಆ ಮನುಷ್ಯನ ದೈಹಿಕ ಸ್ಥಿತಿ ಭಯಂಕರವಾಗಿತ್ತು!

ಕಪೆನೋಂಬಿನಿಂದ ಯೀಂನು ಮೊದಲು ಬಂದಿದ್ದಾಗ ಅವನು ಯಾಕೆ ತರಲ್ಪಡಲ್ಲ ಎಂಬುದು ನಮಗೆ ತಿಜದಿರುವುದಿಲ್ಲ. ಒಂದು ಚೆಳೆ ಅವನು ಆಗ ಉಲಿನಿಂಜ ಇರಲಿಕ್ಕಿಲ್ಲ; ಇಲ್ಲವೇ ಸ್ನೇಹಿತರು ಉರಳಲ್ಲ ಇದ್ದಿರಲಿಕ್ಕಿಲ್ಲ; ಇಲ್ಲವೇ ಕೊನೆಯ ಸಲ ಅವನನ್ನು ತರುವದಕ್ಕಾಗಿ ಬಹಳ ನಮಯ ಕಾದಿರಬೇಕು. ಏನೇ ಆಗಲ ಈ ಸಲ ನಾಲ್ಕು ಸ್ನೇಹಿ ತರು ಅವಕಾಶಕ್ಕಾಗಿ ಕಾಯಲ್ಲ; ಅವರು ಕೂಡಲೇ ಅವನನ್ನು ಯೀಂನುವಿನ ಬಳಗೆ ತರುತ್ತಿದ್ದಾರೆ. ನಾಮಾಸ್ಯವಾಗಿ ನೆಲದ ಮೇಲೆ ಹಾಸುವ ತೆಳುವಾದ ಜಾಹೆಯು ಅವನ ಹಾಸಿಗೆಯಾಗಿದ್ದ ಅದರ ಮೇಲೆ ಅವನನ್ನು ಹೊತ್ತುಕೊಂಡು ಬಂದರು (ಒಬ್ಬೊಬ್ಬ ಸ್ನೇಹಿತ ಬಂದೊಂದು ಮೂಲೆ ಹಿಡಿರಬೇಕು).

ತಮ್ಮ ಸ್ನೇಹಿತನ ನಮಸ್ಯಗಳಿಗೆ ಯೀಂನುವು ಉತ್ತರವಾಗಿದ್ದಾನೆ - ಯೀಂನುವು ಒಂದೇ ಉತ್ತರ - ಎಂದು ಅಲಿತಾಕೆಂಡ ನಾಲ್ಕು ವ್ಯಕ್ತಿಗಳು ಇಲ್ಲಿಯವರು. ಬದನೆಯ ಪಜನ ಅವರ ವಿಶ್ವಾಸದ ಬಗ್ಗೆ ಹೇಳುತ್ತದೆ. ಅವಲಿಗೆ ಯೀಂನುವಿನಿಂಜ ಯಾವ ವಿಶ್ವಾಸವಿತ್ತು?

ನಾಯ ಮಾಡಿಬ್ಬ ಯೀಂನುವಿನ ಶಕ್ತಿಯಿಂದ (ಅವರ ವಿಶ್ವಾಸ)

ಮೊದಲನೆಯಾಗಿ, ನಹಾಯ ಮಾಡಲು ಯೀಂನುವಿಗೆ ಶಕ್ತಿಯಿದೆ ಎಂದು ನಾಲ್ಕು ಜನ ಸ್ನೇಹಿತರಳ್ಳ ವಿಶ್ವಾಸ ವಿತ್ತು.⁴ ಯೀಂನು ಹಿಂದಿನ ಸಲ ಕಪೆನೋಂಬಿನಿಂಜದಾಗ ಆ ಶಕ್ತಿಯು ತ್ವರಿತವಾಗಿದೆ. ಇದಿಗೆಲೇ ಆತನ ಹೂರಿತಗೊಳಿಸಿದ ಗಾಲಾಯದಲ್ಲಿಯ ನಂಜಾರದ ನಮಯದಲ್ಲಿಯೂ ಆ ಶಕ್ತಿಯು ತ್ವರಿತವಾಗಿದೆ.

ಇದನ್ನು ಗ್ರಹಿಸಿಕೊಳ್ಳುವುದು ನಮಗೆ ಮಹತ್ವದಾಗಿದೆ. ನಮ್ಮೆಲ್ಲಿಗೂ ನಮಸ್ಯ ಗಳಿರುವುದು. ನಮ್ಮು ನಮಸ್ಯಗಳೇ ಅನಾಧಾರವಾದವರುಗಳು, ನಸ್ತಿಂಥ ನಮಸ್ಯಗಳು

ಬೇರೆಯವರಿಗೆ ಮೊದಲೆಂದೂ ಇರಲಿಲ್ಲ ಎಂದು ತೆಲಪು ನಲ ನಾವು ಹೇಳುತ್ತೇಂದೆ. ನಮ್ಮ ಸಮಸ್ಯೆಗಳಿಗೆ ಯಾರೂ ಸಹಾಯ ಮಾಡಲಾರರು. ಅವರುಗಳಿಗೆ ಹಲಹಾರವೇ ಇಲ್ಲ ಎಂದು ನಾವು ಯೋಚಿನ ಬಹುದು. “ದೇವರಿಗೆ ಅನಾಧ್ಯಾತ್ಮಾದಧ್ಯ ಯಾವುದೂ ಇಲ್ಲ” (ಲಾಕ 1:37) ಎಂಬುದನ್ನು ಅಥವಾದಿ ಕೊಟ್ಟಪ್ಪುದು ಮಹತ್ವದ್ದಾಗಿದೆ!

ಸಾಹಿತ್ಯ ಮಾಡಬಿಲ್ಲ ಯೇಸುವಿನ ಅಫೆಕ್ಟ್‌ಯೆಲ್ಲ (ಅವರ ವಿಶ್ವಾಸ)

ಹಿಂಗಿದ್ದರೂ ಈ ಜನರ ವಿಶ್ವಾಸವು ಅದಕ್ಕಿಂತ ಹೆಚ್ಚಿದ್ದನ್ನು ಒಳಗೊಂಡಿತ್ತು. ಯೀನು ಆ ಶಕ್ತಿಯನ್ನು ಉಪಯೋಗಿಸಲು ಮನಸ್ಸುಳ್ಳವನಾಗಿರುವನು - ಆತನು ಅನತ್ತಿ ಹೊಂದಿರುವನು ಎಂಬ ನಂಜಕೆಯೂ ಅವರಿಳ್ತತ್ತು. ಹಾಗೆ ನಂಬಲು ಅವರಿಗೆ ಅನೇಕ ಕಾರಣಗಳಿವೆ. ಯೀನು ಹಿಂದಿನ ಸಲ ಕಚೆನೌಮನ್ನು ಸಂದರ್ಭಿಸಿದಾಗ ತನ್ನ ಜಿಂಟನೆಯನ್ನು ತುಕಣಿಸಿದರು. ಇತ್ತೀಚಿಗಿನ ಗಣಾಳಾಯದ ಪ್ರಯಾಣದಲ್ಲಿಯ ಘಟನೆಯ ಯೀನುವಿನ ಕಸಿಕರವನ್ನು ವಿಶೇಷವಾಗಿ ಉದಾಹರಿಸಿತ್ತು.

ಒಂದು ಅಧ್ಯಯನದಲ್ಲಿ ಪ್ರಯಾಳಾದ ಬಗ್ಗೆ ಹೆಚ್ಚಿದ್ದರಲ್ಲಿ ವಿದಲನಲ್ಪಟ್ಟಿದೆ. “ಒಬ್ಬ ಕುತ್ತ ರೋಗಿಯ ಯೀನುವಿನ ಬಳಿಗೆ ಬಂದು ಆತನ ಮುಂದೆ ಮೊಳಕಾಲಾಲಿಕೊಂಡು - ಸಿನಗೆ ಮನಸ್ಸಿದ್ದರೆ ನನ್ನನ್ನು ಶಿಥಿಮಾಡಬಲ್ಲಿ ಎಂದು ಬೇಡಿಕೊಂಡನು” (ಮಾರ್ಕ 1:40). ಯೀನುವಿನ ಉತ್ತರದ ಬಗ್ಗೆ ಉಪಯೋಗಿಸಿದ ಒಂದು ಜಿಕ್ಕೆ ಮಾತನ್ನು ನುಳಬುವಾಗಿ ಜಿಂಟಿ ಜಿಡುವ ನಾಧ್ಯತೆಯಿದೆ: “ಆತನು ಕಸಿಕರಹಟ್ಟ ಕೈಸಿಡಿ ಅವನನ್ನು ಮುಟ್ಟಿ - ನನಗೆ ಮನಸ್ಸುಂಟು, ಶಿಥಿನಾಗು ಅಂದನು” (ವ. 41).

ಹಲವಾರು ವರ್ಷಗಳ ಹಿಂದೆ ಜಿಲ್ಲಾ ಟೆಲಿಫೋನ್‌ನ ಕಂಪನಿಯ “Reach Out and Touch Someone” (ಕೈಜಾಡಿಲ ಹಾಗೂ “ಯಾರನ್ನಾದರೂ ಮುಟ್ಟಿ”) ಎಂಬ ಘೋಳಣೆಯೊಂದಿಗೆ ಜಾಹಿರಾತು ಜಿಂಟಿ ನಡಿಸಿದರು.⁵ ಜಾಹಿರಾತುಗಳಲ್ಲಿ “ಯಾರನ್ನಾದರೂ” ಎಂಬುದು ಯಾವಾಗಲೂ ಕುಟುಂಬವನ್ನು, ಸ್ನೇಹಿತನನ್ನು, ತೀರೆ ಯಿಳ್ಳಬುವನನ್ನು ಇಂಥವರಿಗೆ ಸಂಬಂಧಿಸಿತ್ತು, ಆದರೆ ನಷ್ಟಹೊಂದಿದವರಿಗೆ, ಛಿಟ್ಟಲಿಗೆ, ಕೊಳಕಲಿಗೆ ಹಾಗೂ ರೊಳಗ್ರಹಣ್ಣಿಲಿಗೆ ನಂಬಂಧಿಸಿರಿಂತ್ತಾಗಿತ್ತು.⁶ ಆದರೆ ಯೀನು ಕೈಜಾಡಿ ಬಬ್ಬ ಕುತ್ತರೋಗಿಯನ್ನು ಮುಟ್ಟಿದನು.

ಆ ದಿನಗಳಲ್ಲಿ “ಕುತ್ತ” ಎಂಬ ಹಡವು ಬಕಳವಾಗಿ ಸೋಂಕಿನ ಹಾಗೂ ಬಲಹಿನ ಗೋಳಿನುವ ರೋಗಗಳ ಗುಂಪನ್ನೇ ಒಳಗೊಂಡಿತ್ತು. ಕುತ್ತರೋಗಿಯ ಸಮಾಜದಿಂದ ತನ್ನನ್ನು ಹೊರಗಿಟ್ಟು ಕೊಳ್ಳಬೇಕಾಗಿತ್ತು. ಯಾರೂ ಎಂದೂ ಕುತ್ತರೋಗಿಯನ್ನು ಮುಟ್ಟಿತ್ತಿರಲ್ಲ. ಹಿಂಗಿದ್ದರೂ ಯೀನು “ತನ್ನ ಕೈಸಿಡಿ ಅವನನ್ನು ಮುಟ್ಟಿದನು.”

ಯೀನು ಯಾಕೆ ಅವನನ್ನು ಮುಟ್ಟಿದನು? ಗುಣಹಡಿನುವಿಕೆಯ ಹಂತದಲ್ಲಿ ಅದರ ಅಗತ್ಯತೆ ಇತ್ತೇ? ನನಗೆ ನಂಶಯಿಬಿದೆ.⁷ ನೋವೆಪ್ರೆ ಕೊಡುವ ವ್ಯಕ್ತಿಯನ್ನು ತಿಳಿದ ಕಾರಣ ದಂತೆ ಹಾಗೂ ಹಾಸಿಯನ್ನು ಅನುಭವಿಸಿದವನ ನುತ್ತ ನಮ್ಮ ತೋಳಗಳನ್ನು ಹಾಕುವ ಕಾರಣದಂತೆ ಯೀನು ಅವನನ್ನು ಮುಟ್ಟಿದನೆಂದು ನಾನು ತಿಳಿಯುತ್ತೇನೆ. ವಜನವನ್ನು ತುನಃ ಗಮನಿಸಿಲ, “ಆತನು ಕಸಿಕರಹಟ್ಟ ಕೈಸಿಡಿ ಅವನನ್ನು ಮುಟ್ಟಿದನು.”

ಯೀನುವು ಗಮನ ಕೊಡುವನು ಎಂಬುದರ ಬಗ್ಗೆ ಸಿಕ್ಕಿತಕೆಯಲ್ಲಿದ್ದರೆ ನಾಲ್ಕು ಜನ ಸ್ನೇಹಿತರು ತಾವು ಮಾಡಿದ್ದೆಲ್ಲವನ್ನು ಮಾಡುತ್ತಿರಲ್ಲ. ಈ ನನ್ನವನ್ನು ನಾವು ಅಥವ ಮಾಡಿ ಕೊಳ್ಳತಕ್ಕಾದ್ದು. ಯೀನುವು ಉತ್ತರವಾಗಿರುವುದು ಚಾತುವೇ ಅಲ್ಲ. ಆತನು ನಮಗಾಗಿ ಗಮನ ವಹಿನುವವನೂ ಆಗಿದ್ದಾನೆ. ನಮಗೆ ಸಹಾಯ ಮಾಡಲು ಆತನು ಬಯಸುವನು.

ಜನರು ತಮ್ಮ ಸ್ವೇಳಿತನನ್ನು ಯೀಂಸುವಿನ ಬಳಗೆ ತೆಗೆದುಕೊಂಡು ಬಂದಾಗ ಅರ್ತಂತಹನ್ನು ಎದುರಿಸಿದರು. “ಜನರು ಗುಂಪಾಗಿದ್ದುದಲಿಂದ ಅವರು ಇತನ ಹತ್ತಿರಕ್ಕೆ ನೇರಲಾರದಾದರು” (ಪ. 4೨).⁸ ಮನೆಯ ಜನಲಿಂದ ತಂಜಡಲಿಂದ ಭಾಗಿಣನ ಬಳಯಲ್ಲಿಯೂ ಸ್ಥಳಿಕರಿಗಳು ಎಂಬುದನ್ನು ಜ್ಞಾಪಿಸಿಕೊಳ್ಳಲಿ (ಪ. 2). ಈ ನಾಲ್ಕು ಜನರಲ್ಲ ನಾನು ಒಬ್ಬನಾಗಿದ್ದರೆ “ನಾವು ಬಹಳ ತ್ಯಾತ್ ಮಾಡಿದ್ದೇವೆ. ನಾವಿಗೆ ಮನೆಗೆ ಹೋಗೋಣ” ಎಂದು ಹೇಳಿ ಬಹುದಿತ್ತು. “ಒಂದು ಮರದ ನೇರಳನಲ್ಲ ನಮ್ಮ ಸ್ವೇಳಿತನನ್ನು ಇಟ್ಟು, ಜನನಮೂರ ಕಡಿಮೆ ಯಾಗುವವರಿಗೆ ಕಾಯೋಣ” ಎಂದು ಹೇಳುತ್ತಿದ್ದೇನು.⁹ ಆದರೆ ಆ ನಾಲ್ಕು ಜನರು ಇಂಥ ಯಾವುದನ್ನು ಮಾಡಲ್ಲ. ತಮ್ಮ ಸ್ವೇಳಿತನ ಹರಸ್ತಿಗೆ ಉತ್ತರ - ಒಂದೇ ಒಂದು ಉತ್ತರ - ಯೀಂಸು ಎಂದು ಅವರು ತಿಳಿದಿದ್ದ್ಯಾರು. ಹೀಗೆ, ಅವರು ಮೂರು ಕಾಯ್ದಾಗಿಸ್ತು ಮಾಡಿದರು:

(1) ಅವರು ಕಷ್ಟಕರವಾದದ್ದನ್ನು ಮಾಡಿದರು:¹⁰ ಅವರು ತಮ್ಮ ಸ್ವೇಳಿತನನ್ನು ಮಾಜಿಗೆಯ ಮೇಲೆ ತೆಗೆದುಕೊಂಡು ಹೋದರು. ನಾನು ಬಾಲಕನಾಗಿದ್ದಾಗ ಜೀವಲ್ ಸ್ವಾಭಾವಿತ ಅಂತರಾಲದಲ್ಲಿ ಅಂತರಾಲದಲ್ಲಿ ಜಿತ್ತದ ಕಾಡಿನಲ್ಲ (ಮನೆಯ ಹೋರಿಗೆ) ಮನೆಯ ಮೇಲೆ ಹೋಗಲು ಮೆಟ್ಟಲುಗಳಿರುವದನ್ನು ತೋಲಿಸುತ್ತಿದ್ದರು. ಮೆಟ್ಟಲುಗಳ ಮೂಲಕ ಹಾಸಿಗೆಯಾಗಿದೆ ಹಾಶ್ವಂಚಾಯ ರೋಗಿಯನ್ನು ಮಾಜಿಗೆಯ ಮೇಲೆ ಒಯ್ವಪುದು ಕಷ್ಟಕರವಾದದ್ದಾಗಿತ್ತು.¹¹ ಆ ಮನೆಗೆ ಇಂಥ ಹಾವಣಗೆಗಳಿರುವದೆಂದು ನಂಬುವುದರಲ್ಲ ಯಾವ ಕಾರಣವೂ ಇಲ್ಲ. ಜಗತ್ತಿನ ಆ ವಿಭಾಗದಲ್ಲಿ ಹೆಚ್ಚಾಗಿ ಮನೆಗಳು ಒಂದರ ಹಕ್ಕದಲ್ಲಿ ಒಂದು ಕಷ್ಟಭಿಟ್ಟಿದ್ದವು. ಹೀಗಿರುವಾಗ ಹೋರಿನ ಹಾವಣಗೆಗಳ ಎರಡು ಮೂರು ಮನೆಗಳಿಗೆ ಹೋಂದಿ ಇರಬಹುದು. ಅಷ್ಟುದೂರ ತಮ್ಮ ಸ್ವೇಳಿತನನ್ನು ಹೋತ್ತು ಕೊಂಡು ಹೋಗಿ ಮಾಜಿಗೆಯ ಮೆಲ್ಲಿನಂಬಹುದು ಇಲ್ಲವೇ ಅವರು ಒಂದು ಹೇಳಿ ನಿಷ್ಣಿತೆಯನ್ನು ತಂದು, ಗೋಡೆಗೆ ಅನಿಸಿಟ್ಟು ತಮ್ಮ ಸ್ವೇಳಿತನನ್ನು ಮೇಲಕ್ಕೆ ಒಯ್ವರ ಬಹುದು. ಅವನನ್ನು ಮೇಲಕ್ಕೆ ಒಯ್ವಪುದರಲ್ಲ ನಾಧ್ಯವಾದದ್ದನ್ನೇಲ್ಲ ಮಾಡಿದರು. ಅವರು ಕಷ್ಟಕರವಾದದ್ದನ್ನು ಮಾಡಿದರು.

(2) ಅವರು ಅನಿಲಾಕ್ಷಿತವಾದದ್ದನ್ನು ಮಾಡಿದರು. “ಅವರು ಮೇಲ್ಜಾವಣಿಯನ್ನು ಜಜ್ಜಿದರು” (ಪ. 4೫). ಅಕ್ಕರಶೆ: “ಅವರು ಮೇಲ್ಜಾವಣಿಯನ್ನು ತೆಗೆದರು.” ಆ ದಿನಗಳಲ್ಲಿ ಹೆಚ್ಚಾದ ಮಾಲಾವಣಿಯ ಗೋಡೆಗಳ ಮೇಲೆ ಮರದ ದಿಖ್ನಿಗಳನ್ನು ಇಡುವದಲಿಂದ ಮಾಡಲ್ಪಡುತ್ತಿದ್ದವು. ಆ ದಿಖ್ನಿಗಳ ಮೇಲೆ ಮರದ ಪೊಂಗಿಗಳ ಹಲ್ಲು ಹಾಕಲ್ಪಡುತ್ತಿತ್ತು. ಅದರ ಮೇಲೆ ಮಣ್ಣ ಹಾಕುತ್ತಿದ್ದರು. ಮಣ್ಣ ನಿಲಸಿಂದ ಮೃದುವಾಗಿ ಮಾಡಲ್ಪಟ್ಟ ಹಾಕಿದ ಮೇಲೆ ನೂಯೆನ ಜಿಲ್ಲಾನಲ್ಲಿ ಒಗಳು ಇಡಲ್ಪಡುತ್ತಿತ್ತು. ಈ ನಾಲ್ಕು ಮಾಜಿಗೆ ಮೇಲಿ ಮೇಲ್ಜಾವಣಿಯನ್ನು ಜಜ್ಜಿ ದ್ವಾರ ಮಾಡಿದರು” (ಪ. 4೫ಿ).¹²

(3) ಅವರು ಬಹಳ ಬೆಲೆಯ ಕ್ಷಿದ್ದನ್ನು ಮಾಡಿದರು. ಕ್ಷಣಹೊತ್ತು ಆ ಮನೆಯ ಯಜಮಾನನ ನ್ಯಾನದಲ್ಲ ನಿಮ್ಮನ್ನು ಇಟ್ಟುಕೊಳ್ಳಲಿ. ನೀವು ಯೀಂಸುವಿನ ಭೋಧನೆ ಯನ್ನು ಗಮನಿಬಿಟ್ಟು ಕೇಳುತ್ತಿರುವಿಲ. ಫಕ್ಕನೆ ಮೇಲ್ಜಾವಣಿಯಿಂದ ನಹ್ತಳ ಕೇಳುವಿಲ ಧೂಳಿ, ಮಣ್ಣ, ಹೆಂಡಿನ ತುಳುಕುಗಳು, ಹಲ್ಲು ಜೀಳಲು ಪ್ರಾರಂಭವಾಗುವುದು. ನೀವು ಮೇಲೆ ನೋಡುವಾಗ ಮೇಲ್ಜಾವಣಿ ಜಜ್ಜಿಲ್ಪಡುವದನ್ನು ಕಾಣುವಿಲ. ನೀವೆನು ವಿಜಾಲಿಸುವಿಲ? “ನನ್ನ ಮೇಲ್ಜಾವಣಿಯನ್ನು ಯಾರು ಸಲಹಿಸುತ್ತಾರೆ?”¹³ ಎಂಬುದು ಒಂದು ವಿಜಾರ. “ನಾಲ್ಕು ಜನರು!” ಎಂಬುದು ಒಂದು ಉತ್ತರ. ಅವರು ಮೇಲ್ಜಾವಣಿ ಸಲಹಿಸಬೇಕು. ಇಲ್ಲವೇ ಅದಕ್ಕೆ ತೆಗೆಲುವ ಬಜೆನ್ನು ತೋಡಬೇಕು. ಅವರು ಮಾಡಿದ್ದು ಬಹಳ ಹೆಚ್ಚಿನ ಬಜೆನ್ನರಾಗಿತ್ತು. ತಮ್ಮ ಸ್ವೇಳಿತನ ಯೀಂಸುವಿನ ಬಳಗೆ ಬರಲು ಅವರು

ವಿನನ್ನು ಮಾಡಲು ಸಿದ್ಧಿಲಿಂಗರು.

ಮಹಿಳೆ ತರಗತಿಗಳಲ್ಲ ಈ ಕಥೆಯ ನಾಮಾನ್ಯ ಅನ್ವಯವು ಸ್ನೇಹಕತ್ವದ ಹೇಳಣ ರುವುದು. ಆ ನಾಲ್ಕು ಎಂಧಾ ಅಜ್ಞಯೊಕರವಾದ ಸ್ನೇಹಿತರಲ್ಲವೇ! ಅದು ನಮಗೆ ಎಂಧಾ ಉದಾಹರಣೆಯಾಗಿದೆಯಲ್ಲವೇ! ಕರ್ತನ ಅವಶ್ಯಕತೆಯಾಗ ಜನರನ್ನು ನಾವೆಲ್ಲರೂ ಬಲ್ಲವ ರಾಗಿದ್ದೇವೆ. ಒಂದು ವೇಳೆ ಅವರು ನೋವು ಕೊಡುತ್ತಿರಬಹುದು. ಅವಲಿಗೆ ರಕ್ಷಣೆಯ ಅವಶ್ಯಕತೆಯಾದ್ದು ಅವರು ಅದರ ಬಗ್ಗೆ ತಿಳಿದು ಕೊಂಡಿರದೇ ಇರಬಹುದು. ಅವರನ್ನು ಯೀಂನುಬಿನ ಬಜಿಗೆ ತರಲು ನಾವು ಯಾವ ಪ್ರಯತ್ನ ಮಾಡುತ್ತಿರುವೆಂಬು? ನಾವು ಒಂದು ನಲ ಆಹ್ವಾನಿಸಿದಾಗ ಅವರು “ಇಲ್ಲ” ಎಂದು ಹೇಳಿ ದ್ವಿಲಂದ “ನಾವು ಪ್ರಯತ್ನಿಸಿದೆವು, ಇನ್ನು ಮುಂದೆ ಪ್ರಯತ್ನ ಮಾಡುವುದು ಬೇಡ” ಎಂದು ಕೊಂಡಿದ್ದೆಂಬೆಂದೋ? “ಜನಸಮಾಜ ಕಡಿಮೆಯಾಗುವಾಗ” ಹೆಚ್ಚಿ ಅನುಕೂಲ ವಾಗಿರುವುದು ಎಂದು ಹೇಳಿ ಕಾಯುತ್ತಿರುವೆಂದೋ?

ನಾವು ಅದನ್ನು ಎದುರಿನ್ನೊಂಬಾಣಿ: ಕರ್ತನ ಬಜಿಗೆ ಜನರನ್ನು ತರುವಲ್ಲ ಅನೇಕಲಿಗೆ ಹೆಚ್ಚಿ ಕಲಿಣಿವಾಗುತ್ತಾದೆ. “ಜನಸಮಾಜವು” ಮಾರ್ಡಿಲ್ಲ ಆತಂಕವಾಗಿದೆ. ನಮ್ಮ ಸ್ನೇಹಿತರ ಅವಶ್ಯಾಂತ ಕಾಯೆಕ್ಕುಮಾರ್ಗಳೂ, ಹಾಗೂ ನಮ್ಮ ನಮ್ಮುಳ್ಳ ಅನಂತ್ರಿಯಲ್ಲಿ ದಿರುಪುಡಿ ಅಡ್ಡಿಯಾಗುತ್ತಾದೆ. ನಾವು ಶ್ರೀತಿಪುತ್ತಿರುವವರ ನಮಸ್ಕರಣಗೆ ಯೀಂನು ಉತ್ತರವಾಗಿದ್ದಾನೆ - ಆತನೊಬ್ಬನೇ ಉತ್ತರವಾಗಿದ್ದಾನೆ ಎಂದು ನಮ್ಮ ಪೂರ್ವ ಹೃದಯದಿಂದ ಅಧ್ಯಾತ್ಮಿಕೆಂದರೆ ಅವರನ್ನು ಯೀಂನುಬಿನ ಬಜಿಗೆ ತರುವವರೆಗೆ ನಾವು ಶ್ರಿಶಾಂತಿಯಂದಿರುವುದಿಲ್ಲ. ನಾವು ಕರ್ಷಕರವಾದ, ಅನಿಲಿಂಜಿತವಾದ ಹಾಗೂ ಬಹು ಬೆಲೆಯಿಷ್ಟ ಕಾಯೆ ಮಾಡಲು ಸಿದ್ಧರಾಗುವೆವು!¹⁴

ಯೀಂನು ಹಾಗೂ ಪ್ರಾಗಿಯಾದ ಮನುಷ್ಯ (ಪಾಠ 2:5-12)

ಈಗ ನಾವು ಕಥೆಯ ಕೊನೆಯ ಭಾಗಕ್ಕೆ - ಯೀಂನುಬಿನ ಕಡೆಗೆ ಮತ್ತು ರೋಗಿಯ ಕಡೆಗೆ ತಿರುಗಿಕೊಂಡು - ಪ್ರತಿಯೊಂದು ನಮಸ್ಕರಣ ಯೀಂನು ಉತ್ತರ ಎಂಬುದನ್ನು ನೋಡೋಣ. ನಮ್ಮ ಗಮನವು ನಾಲ್ಕು ಜನಲಂದ ಯೀಂನುಬಿನ ಕಡೆಗೆ ಬದಲಾಗುತ್ತದೆ.

... ಆತಸಿದ್ಧ ಮನೆಯ ಮೇಲ್ಮೈವಣಿಯನ್ನು ಜಣಿ ದ್ವಾರ ಮಾಡಿ ಹಾಳ್ಕಿವಾಯಿ ರೋಗಿಯ ಮಲಗಿಂದ ಹಾಸಿಗೆಯನ್ನು ಇಂತಿದೆಯಾಗಿ. ಯೀಂನು ಅವರ ನಂಜಕೆಯನ್ನು ನೋಡಿ ಅ ಹಾಳ್ಕಿವಾಯಿ ರೋಗಿಗೆ - ಮಗನೇ, ನಿನ್ನ ಹಾಷಗಳ ಕ್ಷಮಿನ ಲ್ಭಣಿಪೆ ಎಂದು ಹೇಳಿದರು (4, 5 ಪಜನಗಳು).

ಮನಸೆಯೊಳಗೆ ತುಂಜಕೊಂಡಿದ್ದ ಜನಸಮಾಜದ ಮುಂದೆ ಯೀಂನು ಸಿಂತಿರುವುದನ್ನು ಕಾಣುತ್ತಿರುತ್ತಾನೆ. ದೇವರ ಬಿಷಯಗಳ ಬಗ್ಗೆ ಆತನು ಅನಂತ್ರಿಯಂದ ಮಾತಾಡುತ್ತಿರುವನು. ಕೂಡಲೀ ಧೂಳಿ, ಹೊನಲು, ಮಣಿ, ಅವನ ನೂತ್ನಲೂ ಜಿಳಿತ್ತು ಘುರಂಭವಾಗುತ್ತದೆ. ಆತನು ಚುಳಿ ನೋಡುವಾಗ ಮೇಲ್ಮೈವಣಿಯ ತರೆಯಲ್ಲಿತ್ತಿರುವದನ್ನು ಕಾಣುವನು. ದೊಡ್ಡ ಕಿಂಡಿಯಾಗುತ್ತದೆ. ನಾಲ್ಕು ಮುಖಗಳ ಅವನನ್ನು ಇಂತಿ ನೋಡುತ್ತದೆ. ಎಂಟು ಕ್ಯಾಗಳ ಕಿಂಡಿಯ ಅಂಚುಗಳನ್ನು ಅಗಲ ಮಾಡುತ್ತವೆ. ಅಂತಿಮವಾಗಿ ಆ ಕಿಂಡಿ ನಾಕಷ್ಟು ಅಗಲವಾಗುತ್ತದೆ.

జాగరూకుతేయింద, బవళ జాగరూకుతేయింద జనరు తమ్ము స్నేహితులన్ను కేళగే జట్టు అవను యీఎనుచిన ముందే నెలద మేలే ఇయవంతే జిజునుత్రారే. ఆదక్కే యీఎనుచిన త్రతిత్తియి ఏను? నన్నె ఇల్లవే నిన్నె త్రతిత్తియి ఏను?

భానువార శ్రుతికాలద ఆరాధనేయిల్ల త్రనంగియు దేవర వాక్యపన్ను త్రభావయొందిగే కేళట్టిరువదన్ను గమనచిట్టు కేళట్టిరువ నభేయన్ను జిత్తిసి కొళ్లి. ఫక్కనే మాజగెయ మేలే జనరు నడెయువ శబ్దవన్ను కేళవరు. నుత్తిగెయింద హోడెయువ, గరగరదింద కొయ్యువ శబ్ద కేళపుదు.¹⁵ మేల్జు చపియెల్ల దొడ్డ కిండియు మాడల్చుపుదు. మేల్జుచపియ దొడ్డ భాగపు నష్టష మాడుత్త నెలద మేలే జించుపుదు. అదు నోడుత్తిరువంతే హాసిగెయ మేలే¹⁶ మలిగ్గ మనుషులు నాల్న ఉదిగెఱి కట్టిద హృగ్జింద హిలద మేలే జిజనల్చుపువను. అవర త్రతిత్తియేయు ఏనాగబహుదు? “ఏ! ముందిన బాగిలన్ను ఎల్లరంతే యాకే ఉపయోగిసబారదు?” ఎందు అవరు కేళబహుదు. బహుళః చోదల త్రతిత్తియి “నమ్ముకట్టించన్ను ఒడెయలు నించగే ఎష్టుధైయా! ఇల్లమక్కడ నంగితెలు నడెయుత్తాపచే ఎంబుదు నించగే తిజయిదో?” ఎంబుపుదు.

“ఎష్టు ఒరమితన! నించు నన్నె త్రనంగక్కే అడ్డియన్నుంటు మాడుత్తిరువిల! అశ్చే అల్ల, తన్న మనేయన్ను కూటక్కురి లుపయోగినలు ప్రీతియ అష్టజేకొణ్ణ ఈ మనేయ యజమానన ఆపిధ్యవన్ను దురుపయోగి హడిసికొళ్ళుత్తిరువిల” ఎందు యీఎను త్రతిత్తియిన బుపదిత్తు. ఆదరే యీఎను ఆ లిపియెల్ల మాడల్ల. మధ్యదల్ల నిల్లనల్చుడబహుదాద కండను నమగిరువదన్ను తిజదుకొళ్లపుదు ఎష్టు అష్టుతపాద్దల్లపే! అనేక మక్కడ కాయిగళొందిగే ఆకను జడుబిల్లదపనాగిరువను “తన్న శక్తియ వాక్యదింద నమన్తక్కే ఆధారనా గిరువను” (ఆశ్రయి. 1:3). ఆదరూ నాపు మానవ బలహించేయోందిగే ఆకన బఱిగే బరబహుదు. నమ్మున్ను ఆపనలు ఆకను నమయ కొడువను.

యీఎను కేగే త్రతిత్తియే తోలసిదరు? తన్న హాదగిళ బజయెల్లద మనుషున కడెగే నోడిదను. అవన దేండ రోగపన్నట్టే నోలడడే అవన కృదయద సిరాళెయన్ను నోలడిదను. నశజవాగి యాపుదే కిందిన హాహడ అజరాధ మనోలభావసేయు ఆ మనుషున శుళవన్ను తిన్నుత్తిత్తు. ఆదుదలంద యీఎను హాక్ష్యవాయు రోగిగే, “మగనే, నిన్న హాహగళ క్షుబినల్చుట్టివే” ఎందు కేళ దరు. మాల హృదల్ల “మగనే”¹⁷ ఎందు భాషాంతిలనల్చుట హదపు “జిక్క మగులిగినే” ఎంబ అథకొడువ హదవాగిదే. ఇదు ప్రీతియన్ను త్రకణసువ హద. మాలదల్ల “క్షుబినల్చుట్టివే” ఎంబ హదపు ఒత్తడ తోలినలు చోదలు బరుత్తుదే.¹⁸ వాక్యద అక్షరశః కింగాగుత్తుదే: “జిక్క మగనే, క్షుబినల్చుట్టివే నిన్న హాహగళ.”

హాక్ష్యవాయు రోగియ దృష్టిక నమస్యేయు నేరాగి అవన ఆత్మిక నమస్యేయ హలికామవాగిత్తేందు ఈ వజనపు బోధినుపుదిల్ల.¹⁹ యోహాన 9రల్ల వృయత్తిక హాప హాగా దృష్టిక నమస్యేయ మధ్యదల్ల నేరవాద నంబంధ ఇల్ల ఎందు యీఎను స్వష్టిహడిసిద్దారే (ప. 2 ఇతాయి). యీఎనుచిన చోదల జించనేయు మనుషున దృష్టిక నమస్యేగాగి అల్ల. ఆదరే అవన ఆత్మిక నమస్యేగళగే ఇయపుదేందు ఈ వజనపు నమగే

ತಿಜಯುವಂತೆ ಮಾಡುತ್ತದೆ. ಅತೇ ಹ್ರಾಮುಖುವಾದ ನಮನ್ಯೇಯನ್ನು ಹೊದಲಾಗಿ ಯೀನು ಗಮನಿಸುತ್ತಿದ್ದಾರೆ.

ಷಾಪದ ನಮನ್ಯೇಗೆ ಉತ್ತರ

ಯೀನು ಪ್ರತಿಯೊಂದು ನಮನ್ಯೇಗೆ ಉತ್ತರವಾಗಿದ್ದನೆ ಎಂದು ಹೇಳುವಾಗ, ಹಾಡದ ನಮನ್ಯೇ ಯೀನು ಹೊದಲನೆಯ ಮತ್ತು ಪ್ರಮುಖವಾದ ಉತ್ತರವಾಗಿದ್ದನೆಂದು ಅಥವಾ ಮಾಡಿಕೊಳ್ಳುತ್ತಕ್ಕದ್ದು. ಮುಲಿದ ದೇಹವನ್ನು ಗುಣಹಡಿಸಲು ಯೀನು ಪ್ರಮುಖವಾಗಿ ಬರಲಿಲ್ಲ ಇಲ್ಲವೇ ನಮ್ಮ ನಮನ್ಯೇಗಳ ಬಗ್ಗೆ ಕಾಯ್ದ ಮಾಡಲು ನಮಗೆ ನಹಾಯ ಮಾಡುವದಕ್ಕಾಗಿ ಜಿವನದ ನೂತನ ಮನಃ ಶಾಸ್ತ್ರವನ್ನಾಗಳ, ತತ್ವಜ್ಞನವನ್ನಾಗಳ ತರಣಕ್ಕಾಗಿ ಬರಲಿಲ್ಲ. ಅದನ್ನು ಮಾಡಲು ದೇವರು ಒಬ್ಬ ದೇಹದ್ದೆ ಶಿಫ್ಫ್ ಕನನ್ನು ಕಳುಹಿಸಬಹುದಿತ್ತು, ಅತನು ಅಮಾಲ್ಯ ರತ್ನವನ್ನು ಹರಲೋಕದಿಂದ ತೆಗೆದು ಕೊಡ ಬೇಕಾಗಿರಲಿಲ್ಲ. ತನ್ನ ಒಬ್ಬನೇ ಮಗನನ್ನು ಶಿಲುಬೆಯ ಮೇಲೆ ನಾಯುವದಕ್ಕಾಗಿ ಈ ಲೋಕಕ್ಕೆ ಕಳುಹಿಸ ಬೇಕಾಗಿರಲಿಲ್ಲ. ಯೀನು ಹಾಪದ ನಮನ್ಯೇಯ ಬಗ್ಗೆ ಕಾಯ್ದ ಮಾಡಲು ಬಂದನು. ಅದನ್ನು ಅತನು ಮಾತ್ರವೇ ಮಾಡಬಲ್ಲನು. “ಮನುಷ್ಯ ಕುಮಾರನು ಕೆಟ್ಟ ಹೋಗಿರುವದನ್ನು ಹುಡುಕಿ ರಚಿಸುವದಕ್ಕೆ ಬಂದನು” ಎಂಬುದನ್ನು ಅವನು ಒತ್ತಿ ಹೇಳಿದನು (ಲಾಕ 19:10).

ಈ ನಮಯದಲ್ಲಿ ನಿಮಗೆ ಅಂತಯದಲ್ಲಿ ಹೊಂದರೆ ಯಿರಬಹುದು. ನೀವು ನೋಲಿಸಿದ ತುಂಬಲ್ಲಿಟಿರಬಹುದು. ಹಲಹಾರಕ್ಕಾಗಿ ನಿಮ್ಮ ದೇಹವೂ ಮನನನ್ನು ಕೂಗುತ್ತಿರಬಹುದು. ನಿಮಗೆ ಅಂಥ ಹಲಹಾರ ದೇರೆಯಿವದಾದರೆ “ನನ್ನ ಆಷ್ಟಿಕ ಹಳಸಿತಿಯ ಬಗ್ಗೆ ವಿನು? ದೇವಹೊಂದಿಗಿನ ನಮ್ಮ ಸಂಬಂಧವೆನು?” ಎಂದು ನಿಮ್ಮನ್ನು ನೀವು ಕೇಳಿಕೊಳ್ಳುತ್ತಕ್ಕದ್ದು.

ಹ್ರಾಧಾನ್ಯತೆಗಳ ತಲೆಕೆಳಗಾಗಿರುವ ಲೋಕದಲ್ಲಿ ನಾವು ಜೀವಿಸುತ್ತಿರುವೆವು. ಉದಾಹರಣೆಯಾಗಿ, ಹಲನರ ಮತ್ತು ಹಲನರ ನಸ್ಯಾಗ್ರಃ ಬಗ್ಗೆ ಬಹಳಷ್ಟನ್ನು ನಾವಿಂದು ಕೇಳುತ್ತಿರುವೆವು. ಈ ಜಗತ್ತಿನ ಬಗ್ಗೆ ನಾವು ಕಾಜಿವಹಿನುತ್ತಿರ ಬೇಕೆಂಬುದನ್ನು ನಾನು ಒಟ್ಟಿಕೊಳ್ಳುತ್ತೇನೆ. ಭೂಲೋಕದ ದೇಹಾಜಾರಣೆಯನ್ನು ದೇವರು ಮನುಷ್ಯರ ಕೈಗಿಂಬ್ಬು, ಒಳ್ಳೆ ಮನೆವಾತೆಯವರಾಗಿಲ ಎಂದು ಹೇಳಿದ್ದಾನೆ (ಹೋಳಿನು. ಅದಿಕಾಂಡ 1:28; 2:15). “ಮಾನವ ಕುಲಕ್ಕೆ ಇರುವುದು ಇದೆಂದೇ ಮನೆ” ಎಂದು ಜನರು ಹಷ್ಟುತನದಿಂದ ಹೇಳುವದನ್ನು ಕೇಳಿದ್ದೇನೆ. ಅವರ ಬಗ್ಗೆ ನನಗೆ ತಿಜದಿರುವದಿಲ್ಲ. ಆದರೆ ನನಗೆ ಹೆಚ್ಚು ಉತ್ತಮವಾದ ಮನೆಯರುವುದು (ಯೋಹಾನ 14:1-3). ದೂರದರ್ಶನ, ಜಲನಜಿತ, ರಾಕ್ಷಸಂಗಿರತ ತಾರೆಗಳು ಮತ್ತು ಇತರ ಗಣ್ಯವೃತ್ತಿಗಳು ಹವಾ ಮಾತನ್ಯ, ನೀಲನ ಮಾತನ್ಯದ ಬಗ್ಗೆ ಕೂಗುತ್ತಿರುವದನ್ನು ಕೇಳುತ್ತಿದ್ದೇವೆ. ಅದೇ ನಮಯದಲ್ಲಿ ಯುವಜನರ ಮನಸ್ಸುಗಳನ್ನು ಹೂಣಗಳನ್ನು ಅವರ ಮಾತನ್ಯ ಗೊಳಿಸುತ್ತಿರುವರು.²⁰ ಈ ಗ್ರಹದ ಮಾತನ್ಯತೆಗೆ ನಮ್ಮುಳ ಯಾರೂ ಕೂಡಿನಲಾರರೆಂದು ನಾನು ನಿರ್ಣಿಸಿನುತ್ತೇನೆ. ಅದರೆ ಈ ಭೂಲೋಕವು ನಿತ್ಯವಾದ ವಾಸನ್ವಾನವಾಗಿರ ಬೇಕೆಂದು ಎಂದೂ ಯೋಜಿಸಲ್ಪಟ್ಟಿಲ್ಲ (2 ಹೆತ್ತ 3:10-13). ಬಹಳ ದೇಹದ್ದೆ ಹಲಣಾಮವು ಅನುರಥ್ವಪ್ರಭು ಅತ್ಯಾಗಳ ನಾಶನ!

ನತ್ಯದೇದದಲ್ಲಿ ವಿನಾದರೂ ಸ್ವಷ್ಟವಾಗಿ ಹೋಧಿಸಲ್ಪಟ್ಟಿದ್ದರೆ ಅದು ಆಷ್ಟಿಕವಾದದ್ದು ದೃಷ್ಟಿಕಂಬಾದದ್ದುಕ್ಕಿಂತ ಅಹಲಭಿತವಾಗಿ ಹೆಚ್ಚು ಮಹತ್ವದ್ದಾಗಿದೆ ಎಂಬುದು. ಮಾರ್ಕ 2ರಲ್ಲಿ ಮನುಷ್ಯನ ದೃಷ್ಟಿಕ ನಮನ್ಯೇಯನ್ನು ತೆಗೆದು ಕೊಟ್ಟುವದಕ್ಕಿಂತ ಹೊದಲು

మానవన ఆక్రిక్ నమస్యేయ బగ్గె యీఎను గమన కోట్టారు.

జివెనద యాప్తిదః నమస్యేగ్ లుత్తర (ఆతనః)

మనుష్ణన శ్రూధబిక నమస్యేయ బగ్గె గమనపహిలిద నంతర యీఎను మనుష్ణన ఎరడనేయ నమస్యేయ బగ్గెనూ గమనపహిలువరు ఎంబుదన్ను తోలనలు మందువలదరు.

యీఎనుపు మాతనాకిదాగ ఓలికువవరు జిద్దరేంబుదన్ను ముందిన వజన గమనినుత్తేడ.²¹ “ఆదరే శాస్త్రిగళల్ కేలవరు అల్ల కూతుకోండిద్దు ... తమ్ము తమ్ము మనస్సినల్ల అందు కోండరు” (ప. 6). “శాస్త్రిగళ్” ఎంబ హద అశ్వరాథవాగి: చోలేయ ధమంశాస్త్రపన్న నకలు మాపువదక్కే జవాబ్దారాగిద్దపరు ఎందు ఆధవాగుత్తుడ.²² శాస్త్రిగళ్ ధమంశాస్త్రపల్ల హండితరు ఎందు తిజయల్పుత్తిద్దరు. అపరు నాంత్రదాయ బద్ధతేయన్న కాహాకికోండు కోలగువచరాగిద్దు యీఎనువన్న సియంత్రిసలు బందిద్దరు.²³ తెతియాబ్దీ అపరన్న గౌరవిసుత్తిద్దలంద అపలగే ముందిన ఆసనగళ్ ఇఱత్తిద్దపు.

“ఇచను యాకే కీలగే మాతాడుత్తానే? ఇదు దేవదూషణి దేవరేబ్బనే హేరతు మత్తారు హాపగ్జన్స్ క్షుబినబల్లారు?” ఎందు తమ్ము తమ్ము మనస్సినల్ల అందుకోండరు (ప. 7). స్వల్పమణిగే అపరు సలయాగిద్దరు. యీఎనుపు ఒళ్లేయ మనుష్య ఆదరే దేవిత పురుషనల్ల ఎందు ఇందూ కేలవరు కేశువరు. యీఎనుపు దేవరాగిల్లదిద్దరే, ఆతను దేవధాడకనూ మరణక్కే యోగ్యనూ ఆగుత్తిద్దను.²⁴ ఆయుదలంద శాస్త్రిగళ యోజనేయల్ల ముందిన తాతిక హజ్జేయు, “యీఎనుపు దేవరాగిరువ నాధ్యతేయదేయో” ఎందు కేఱపుదు. అదరే అపర దురాగ్రహపు ఆ కేళ్లి తెగెదు కోళ్లడంకే అపరన్న మాకిద్దు దుడ్యేవద సంగతి.

“కీలగే అందు కోళ్లపదన్న కూడలే యీఎను తన్న ఆచ్యదల్ తిజదు కోండు అపలగే - నిఱపు సిమ్మె మనస్సినల్ల యాకే కీలగే అందు కోళ్లత్తుల్ల” అందరు (ప. 8). యీఎనుపు అపర మనస్సుగళన్న ఓదబల్లను ఎంబుదు అపరన్న నడుకిసిరబేసు.²⁵ “యాప్తయ నులభ? సిన్న హాపగ్జు క్షుబినల్పుణ్ణిపే అన్నపుచోఽ?” ఎద్దు సిన్న హాసిగేయన్న తెగెదు కోండు నడే అన్నపుచోఽ? (ప. 9). సిశ్శయాగాయి “సిన్న హాపగ్జు క్షుబినల్పుణ్ణిపే” ఎందు హేశుపుదు నులభ. యాప కషణ యాదరూ హాగే హేళబుమదు.

యీఎను మందువలిసిదరు: “ఆదరే హాపవన్న క్షుబిసి జడువదక్కే మనుష్య కుమారసి భూలేంకడల్ అధికార లుంబిందు సిమగే తిజయ బేసు ...” (ప. 10). “మనుష్య కుమార” ఎంబ హదగ్జు చేస్తియెనన్న²⁶ నూజిసి దానియీల సింద లుపయోగినల్పుణ్ణపు. యీఎను తన్న అద్వితీయతెయన్న ఘోణిసిదను. హాపగ్జున్న క్షుబినలు భూలేంకడల్ యీఎనుఖిగే మాత్రచే అధికారచిదే.²⁷ లైలతువాడ దాలిలెయ ప్రకారవాగి ఆతను కే అధికారవన్న మారు సల మాత్ర లుపయోగిసిదను.²⁸ తన్న అధికారవన్న త్రుతణినలు ఆతను హాళ్ల వాయి రోగిగే, “ఎద్దు సిన్న హాసిగేయన్న ఎక్కుకోండు మనగే హోగేందు

ನಿನಗೆ ಹೇಳುತ್ತೇನೆ ಅಂದನು” (ಪ. 11).

ಮನುಷ್ಯನ ಎರಡನೆಯ ನಮಸ್ಕೃತಿಯನ್ನು ಮನುಷ್ಯನ ರೋಗವನ್ನು ಪರಿಹರಿಸುವದಕ್ಕಾಗಿ ಉಪಯೋಗಿಸಲು, ಮನುಷ್ಯನ ಶ್ರಾಧಬೀಕ ನಮಸ್ಕೃತಿ, ಅವನ ಅಪರಾಥದ ಕಡೆಗೆ ಗಮನವಹಿಸುವ ಶತ್ರುಂಹದೆ ಎಂದು ತೋಲಿಸಲು ಯೇಣು ಬಯಸಿದನು. ಹೊಲನು ಇದೇ ಲೀಟಿಯ ವಿಜಾರಣರಬೇಯನ್ನು ರೋಮಾಷ್ಟರ ಹತ್ತಿಕೆಯಲ್ಲಿ ಉಪಯೋಗಿಸಿದ್ದಾನೆ. ಆದರೆ ಅವರು ತನ್ನ ವಾದವನ್ನು ಸುತ್ತಾಗಿ ಹೇಳಿದ್ದಾರೆ: “(ದೇವರು) ಸ್ವಂತ ಕುಮಾರನನ್ನು ಉಳಿಸಿಕೊಳ್ಳದೆ ಅತನನ್ನು ನಮ್ಮೆಲ್ಲಿರುತ್ತಾನ್ನರ ಒಟ್ಟಿಗೆ ಕೊಟ್ಟಿನಲ್ಲಾ; ಈಮಾರನನ್ನು ಕೊಟ್ಟ ಚೇಲೆ ನಮಸ್ತಪನ್ನು ನಮಗೆ ದಯಹಾಲನದೆ ಇರುವನೇ?” (ರೋಮಾಷ್ಟರ 8:32). ಕರ್ತನು ನಮ್ಮ ಶ್ರಾಧಬೀಕ ನಮಸ್ಕೃತಿ, ಹಾಡದ ನಮಸ್ಕೃತಿ ಬಗ್ಗೆ ಗಮನವಹಿಸಿರುವಾಗ ನಮಗಿರುವ ಯಾವುದೇ ವ್ಯಿಧಿತಯ ನಮಸ್ಕೃತಿ ಜವಾಬ್ದಾರಿಯನ್ನು ತೆಗೆದುಕೊಳ್ಳುವನು ಎಂದು ಬೇರೆ ಮಾತನ್ನಲ್ಲಿ ಹೇಳಬಹುದು.

“ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಎಂದು ಯೇಣು ಹೇಳಿದನಂತರ, ಸಂದೇಹ ಸ್ಥಿತಿಯನ್ನು ಕಾಳಿಸಿಕೊಳ್ಳಲಿ! ಎಲ್ಲ ಕಣ್ಣಗಳ ಹಾಶ್ವ ವಾಯು ರೋಗಿಯ ಕಡೆಗೆ ಇಡಲ್ಪಿಟ್ಟಿದ್ದರು. ಆ ಮನುಷ್ಯನು ಅಲ್ಲಯೇ ಜಿಂದ್ಬು ಕೊಂಡಿದ್ದರೆ, ಪ್ರತಿಯೊಬ್ಬನೂ ನಿಷ್ಪಾಸಿಯ ಜಿಂಪ್. “ಮೆಸ್ಸೀಯನು ಬಂದಿದ್ದಾನೆಂದು ನಾವು ಯೋಜಿಸಿದ್ದೇವು. ಆದರೆ ಮತ್ತೊಮ್ಮೆ ನಾವು ತಪ್ಪಾಗಿದ್ದೇವೇ” ಎಂದು ಹೇಳುತ್ತಾ ಸಿರಾಶೆಯಂದ ಹೋಗುತ್ತಿದ್ದರು. ಇನ್ನೊಂದು ಕಡೆಯಲ್ಲ ಆ ಮನುಷ್ಯನು ಎದ್ದು ನಿಂತು ತನ್ನ ಹಾಸಿಗೆಯನ್ನು ಸುತ್ತಿಕೊಂಡು ತನ್ನ ಬಗಲಲ್ಲಿ ಇಟ್ಟಿಕೊಂಡು ಬಾಗಿಅನ ಹೋರಗೆ ನಡೆದು ಹೋಗಿದ್ದರೆ ಯಾವ ನಾಧ್ಯತೆಗಳ ತೆರೆಯಲ್ಪಡುತ್ತಿದ್ದರು! ಯೇಣುವು ಜೀವನದ ಯಾವುದೇ ನಮಸ್ಕಾರ ಉತ್ತರವಾಗಿದ್ದಾನೆಂದು ತನ್ನನ್ನು ಸಿದ್ಧಪಡಿಸಿ ತೋಲಿನು ತ್ವಿದ್ದನು.

“ಅವನು ಎದ್ದು ಕೂಡಲೇ ತನ್ನ ಹಾಸಿಗೆಯನ್ನು ತೆಗೆದು ಕೊಂಡು ಎಲ್ಲರ ಮುಂದೆ ಹೋರಬು ಹೋಗಿನು”²⁹ (ಪ. 12:೧). ಹೇಳಣ ಒಡಂಬಿಡಿಕೆಯ ಎಲ್ಲಾ ಅಧ್ಯಾತ್ಮರಂತೆ ಇದೂ ನಿತ ತಕ್ಷಣವೇ ಸಂಪೂರ್ಣವಾಗಿ ಮನದಬ್ಧಿ ಮಾಡುವ ಲೀಟಿಯಲ್ಲತ್ತು (ಇಂದು ಅಧ್ಯಾತ್ಮ ಕಾಯುಗಳಿಂದು ಕರೆಯಲ್ಪಡುವಂಥರ್ಪುಗಳ ಹಾಗಿರುವದಿಲ್ಲ). ಸುವಾರ್ತೆ ದಾಖಲೆಗಳ ಬರಹಗಾರರು ನೋಡಿದವರ ಪ್ರತಿಯೆಯನ್ನು ಹೇಳುವಲ್ಲ ತಮ್ಮ ಭದನಂಗ್ರಹವನ್ನು ತೆಲುಸಿಕೊಂಡಿದ್ದಾರೆ. “ಅದಕ್ಕೆ ಎಲ್ಲರ ಬೇರಿಗಾರಿ - ಇದುಪರೆಗೆ ನಾವು ಇಂಥದ್ದನ್ನು ಎಂದಿಗೂ ನೋಡಿದ್ದೇ ಇಲ್ಲವೆಂದು ಹೇಳುತ್ತ ದೇವರನ್ನು ಕೊಂಡಾಡಿದರು” (ಪ. 12:೩) ಎಂದು ಮಾರ್ಕನು ಹೇಳಿದ್ದಾನೆ. “ಜನರು ಇದನ್ನು ನೋಡಿ ಭಯಹಪ್ಪಿ ದೇವರು ಮನುಷ್ಯರಿಗೆ ಅಂಥ ಅಧಿಕಾರವನ್ನು ಕೊಟ್ಟಿದ್ದಕ್ಕೆ ಅತನನ್ನು ಕೊಂಡಾಡಿದರು” ಎಂದು ಮತ್ತಾಯಿನು ಐಹ್ವಣಿ ಮಾಡಿದ್ದಾನೆ (ಮತ್ತಾಯ 9:8). “ನೋಡಿದವರಲ್ಲರ ಬೇರಿಗಾರಿ ದೇವರನ್ನು ಕೊಂಡಾಡಿದರು, ಮತ್ತು ಅವರು ಭಯದಿಂದ ತುಂಜದವರಾಗಿ - ನಾವು ಈ ಹೋತ್ತು ಅಪೂರ್ವ ನಂಗತಿಯನ್ನು ಕಂಡೆವು ಅಂದರು” (ಲಾಕ 5:26) ಎಂದು ಲಾಕನು ಹೇಳಿದ್ದಾನೆ.³⁰

ಯೇಣು, ಜೀವನದಲ್ಲಿ ಯಾವುದೇ ನಮಸ್ಕಾರ ಉತ್ತರವಾಗಿದ್ದನು - ಉತ್ತರವಾಗಿರುವನು ಎಂದು ತೋಲಿಸಿದ್ದಾರೆ.

ಮುಕ್ತಾಯ

ಈ ನಮಯದಲ್ಲಿ ನೀವು ಯಾವುದೇ ನಮಸ್ಕೃತಿಯಂದ ಹೋರಾಡುತ್ತಿರ ಬಹುದು.

ಯೇಂನುವು ಅದಕ್ಕಾಗಿ ನಿಮಗೆ ಸಹಾಯ ಮಾಡುವನು. ಅತನು ಆ ಮನುಷ್ಯನು ಹಾಜ್ಞಾ ವಾಯು ರೋಗವನ್ನು ತೆಗೆದು ಹಾಕಿದಂತೆ ನಿಮ್ಮ ನಮಸ್ಕರಣನ್ನು ತೆಗೆದು ಹಾಕಬಹುದು. ಆ ನಮಯದಲ್ಲಿ ಮಾಡಿದಂತೆ ಅತನು ಅದ್ವೈತ ಕಾರ್ಯ ಮಾಡುವದಿಲ್ಲ - ಇಂದು ಅತನು ಆ ಲೀಪಿಯಲ್ಲ ಕಾರ್ಯ ಮಾಡುವದಿಲ್ಲ - ಆದರೆ ಅವರು ಇನ್ನೊಂದು ಲೋಕದಲ್ಲಿ ದೈವಾನುಗ್ರಹದಂತೆ - ಕಾರ್ಯ ಮಾಡುವನು.³¹ ಇತರ ಹಲಸ್ತಿತಿಗಳಲ್ಲ ನಿಂದು ನಿಮ್ಮ ಭಾರಗಳನ್ನು ಹೊರಲು ಹಾಗೂ ಅದನ್ನು ಜಯಿಸಲು ಬಲವನ್ನು ತೋಡುವನು.

ನಿಂದು ಕರ್ತನ ಸಹಾಯವನ್ನು ಬಯಸಿದರೆ ಹೊದಳಗೆ ನಿಂದು ಮಾಡಬೇಕಾದದ್ದು ಯಥಾರ್ಥತೆಯಂದ ಅತನೊಂದಿರುವ ನಿಮ್ಮ ನಂಬಂಧವನ್ನು ನೋಡಿ ತೋಳ್ಳಲುಪ್ರಯು. ಶ್ರವಣಭವಾಗಿ ಅತನು ನಿಮ್ಮ ಆತ್ಮಿಕ ಅರೋಗ್ಯದ ಬಗ್ಗೆ ಅನುಕ್ರಮಾಗಿರುವನು. ನಿಂದು ಕೈಸ್ತನಾಗಿರಿದ್ದರೆ ನಿಂದು ನಿನ್ನ ಹಾಂಗಳಾಗಿ ಹಾಜ್ಞಾತ್ಮಾವಿಷಯ ಪಡಬೇಕು. ಯೇಂನುಬಿನಾಲ್ಲಿ ನಿನ್ನ ನಂಜಕೆಯಿನನ್ನು ಅಲಕೆ ಮಾಡಬೇಕು. ನಿನ್ನ ಹಾಂಗಳ ಕ್ಷಮಾಪಣಾಗಿ (ನಿಂದನಾಲ್ಲಿ) ಬಾಟಿಸ್ತುಹೊಂದಬೇಕು (ಮಾರ್ಕ 16:16; ಅ.ಕೃ. 2:38). ನಿಂದು ದೇವರ ಅವನರಂಜಿಸ್ತು ಮಗುವಾಗಿದ್ದರೆ ಮಾನಸಾಂತರದಿಂದ ಶ್ರಾಂಕನೆಯಾಲ್ಲಿ ನಿಂದು ಕರ್ತನ ಕಡೆಗೂ ಅತನ ನಭೆಯ ಕಡೆಗೂ ಆರುಗಿ ತೋಳ್ಳಬೇಕು (ಅ.ಕೃ. 8:22; ಯಾಕೋಬ 5:16).

ಒಮ್ಮೆ ನಿಮ್ಮ ನಂಬಂಧ ದೇವರೆಂದಿಗೆ ಸಲಯಾದರೆ ನಿಮಗೆ ಹಿಂದೆ ಇರದಂಥ ಮಾಲಗಳ ನಿಮಗೆ ಲಭ್ಯವಾಗುವವು. ನಿಮಗಾಗಿ ಜಿಂಟಿನುವವನು ಒಬ್ಬತ್ವಿಸಿರುವನು. ನಿಮಗೆಂದೂ ಹೊದಲು ಇರದಂಥ ಬಲಪು ಇರುವುದು. ನಿಮ್ಮ ನಮಸ್ಕರಣನ್ನು ಬಗೆಹಲನುವಲ್ಲಿ ದೇವರು ನಿಮಗೆ ಜ್ಞಾನವನ್ನು ವಾಗ್ಣಾನ ಮಾಡಿದ್ದಾನೆ (ಯಾಕೆಂಬ 1:5). ನಿಮಗೆ ನಭೆಯಿಂದ ಕರೆಯಲ್ಪಡುವ ಆತ್ಮಿಕ ಸುಖಂಬ, ನಿಮಗೆ ಸಹಾಯ ಮಾಡಿ ನಿಮಗೆ ಬೆಂಬಲ ತೋಡುವ ಕುಟುಂಬ ನಿಮಗಿರುವುದು.

ಅದನ್ನು ಗುರುತಿಸಿ ತೋಳ್ಳಿ: ಯೇಂನು ಉತ್ತರವಾಗಿದ್ದಾನೆ - ಅತನೇಬ್ಬಂದೇ ಉತ್ತರವಾಗಿದ್ದಾನೆ (ಯಾಖಾನ 14:6). ಯೇಂನುವನ್ನು ತಿರಸ್ತಲಿಸಿದರೆ ನಿಮಗೆ ನಿತ್ಯವಾದ ಉತ್ತರಗ್ರಂಥಿಯವದಿಲ್ಲ - ಆತ್ಮಕೈಸ್ತಿಕೈತೋಡುವ ಉತ್ತರಗ್ರಂಥಿಯವದಿಲ್ಲ - ಆದರೆ ಅಂಥಕಾರಂತ್ರಾಗಣಜಾಯಿ ಮಾತ್ರವೇ ಇರುವವು. ಈಗಲೇ ಯೇಂನುಬಿನ ಬಳಗೆ ಬಾ.

ಒಳಳ್ಳಣಿಗಳು

“ವಾಸ್ತವ್ಯ” ಇಲ್ಲದೇ “ಮನೆ” ಎಂಬುದು ಹೆಚ್ಚನ ಅತ್ಯೇಯ ಮನಗೆ ನಂಬಂಧಿಸಿರಬಹುದು. ²KJVಯಾಲ್ “sick of the palsy” ಎಂದಿದೆ. ನಾನು ಈತ್ಯಾಹೋಮಾದಲ್ಲಿ ಬೆಳಿಯುತ್ತಿದ್ದಾಗಿ ಜಿನರು ನಡುವುದ ಕೈಗಳನ್ನು ಮುಂದೆ ಜಾಚಿ “ನನಗೆ ಹಾಳ್ಯ ಇದೆ” ಎಂದು ಹೇಳುತ್ತಿದ್ದರು. ಇಲ್ಲಯ ಮನುಷ್ಯನ ಕಷ್ಟಹಕ್ಕಿಲ್ಲದ್ದು ಅಂಥದಲ್ಲ. ³Charles K. Erdman, *The Gospel of Mark* (Philadelphia: Westminister Press, 1964), 50. ⁴Verse 10, KJVಯಾಲ್ “ಶಕ್ತಿ” ಎಂದು ಹೇಳುತ್ತದೆ. ⁵ಆ ಜಾಹಿರಾತುಗಳನ್ನು ನನ್ನ ಕುಟುಂಬ ನಿಜವಾಗಿಯಾಗಿ ನಂಬಿತ್ತದೆ. ನಾವು ಅನ್ತೇಲಯಾದಿಂದ ಹಿಂದಿರುಗಿ ಬಂದನರಂತರ ಕೆಲವು ವರ್ಷಗಳಾದ ಮೇಲೆ ಮಗರು ವರ್ಷಗಳಾಗಿ ನನ್ನ ಮಧ್ಯದ ಮಗಳು ಅನ್ತೇಲಯಕ್ಕೆ ಹಿಂದಿರುಗಿದ್ದಳು. ಆಮೇಲೆ ನನ್ನ ಹಿಂದಿರುಗಿ ಮಗರು ಮದುವೆಯಾಗಿ ಮೈನಗೆ ನಿಮ್ಮ ಜಿಕ್ಕಮಗಳು ವಿಶ್ವಾಸಿದ್ವಾಲಯದಿಂದ ಪಡವಿಂದಿದೆ ನಂತರ ಜಹಾನಿನಲ್ಲಿ ಮಾರು ವರ್ಷಗಳಿಂದ್ದಳು. ಅಲ್ಲ ಜಹಾನಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಾಲನುತ್ತಿದ್ದಳು. ಈಗ ನನ್ನ ದೊಡ್ಡ ಮಗಳು ಹಾಗೂ ಆಕೆಯ ಕುಟುಂಬ ರೋಮಾನಿ

ಯಾದಳ್ಳರುವರು. ನಾವು ಯಾರನನ್ನಾಡರೂ ತಲುಪ ಬೇಕಾದರೆ ನಾವು ನಿಜವಾಗಿಯೂ ಕೈತಾಜಿ ಬೇಕಾಗುತ್ತದೆ. “ಕೆಟ್ಟದರ್, ತುರಾಪವಾದ್ದರ್ ತಡೆಗೆ ಅಲ್ಲ, ಅದರೆ ಅವರು ಒಟ್ಟಿದರ್ ತಡೆಗೆ ಕೈತಾಜಿದರ್” ಎಂಬ ಮಾತುಗಳನ್ನು ಅನೇಕ ಯಾ. ಎನ್ನೋ ಕೇಳಿಗರು ಗುರುತಿಸುತ್ತಾರೆ. ಕೆಲವರು ನಾನ್ನೊಂದಿಗೆ ಒಟ್ಟಿಕೆಂಬೆಂದು ಯೀಂನು ಒಂದು ಮಾತನಿಂದಲೇ ಸಂತುರರಿಸುತ್ತಿರುವ ನಾಗಿರುವಾಗ ಒಬ್ಬ ತುಸ್ತರೊಗೆಯನ್ನು ಮುಷ್ಟಿದೆ ಕೆಲವಲ್ ಒಂದು ಮಾತನಿಂದ ವಾಸಿಮಾಡಬಲ್ಲನೆಂದು ನನಗೆ ತೊಳೆಯತ್ತದೆ. “ನಹಾಯಕ್ಕುಗೆ ಯೀಂನಿನ ಬಳಗೆ ಬರುವಾಗ ಅನೇಕ ನಲ ಜನಸಮಾಹ ಅಡ್ಡ ಬರುತ್ತದೆ. ಈ ದಾಲಿಯಲ್ಲ ಏನಾದರೂ ಇರುವಂತೆ ಸ್ವತಾನನ ಮಾಡುತ್ತಾನೆ. ನಾವು ನಿಜವಾಗಿಯೂ ಯೀಂನಿನಿನ ಬಳಗೆ ಬರಲು ಬಯಿಸಬೇಕು. ಅದು ನಮಗಾಗಿ ಅರ್ಪಿತ್ಯವಾದದ್ವಾರ ಬೇಕು. ನಮ್ಮ ಅಧ್ಯಯನದಳ್ಳಿಯ ನಾಲ್ಕು ಮಾಡಿದಂತೆ ಮಾಡಬೇಕು. ”ಇದು ಸಭೆಯಲ್ಲ ನಡೆದಿದ್ದರೆ ನಾನು ಹಿಗೆ ಸಹಜಿನ ಬಹಳಿತ್ತು, “ಒಂದು ಯೋಜನೆ ಮಾಡಲು ಒಂದು ನಬಿತೆಯನ್ನು ನೇರಿಸಿನೋಣ. ಆ ಯೋಜನೆಯನ್ನು ಬಿಜಾಲನಲು ಮಾರು ವಾರಗಳಲ್ಲ ಪ್ರಾನ್ ನೇರೆಣಳ.”¹⁰ ಹಾರದಳ್ಳಯ ಈ ವಿಭಾಗದಳ್ಳಯ ಮಾರು ಮುಖ್ಯ ಬಿಜಾರಾಗಳ ವಿಲಯಮ್ ಬಾರ್ಚ್ಲೆ ಅವಲಿಂದ ತೆಗೆದು ಹೊಳ್ಳಲ್ಪಟ್ಟಿದೆ. *The Gospel of Matthew, vol. 1, The Daily Study Bible Series (Philadelphia: Westminster Press, 1956).*

“ಆರು ತುಮಂಬಗಳ ಒಂದು ಐಬುನೊಂದಿಗೆ ನಾನು ಅನ್ತೇಂಬಯಾಕ್ಕೆ ಹೊಗಿದ್ದೇನು. ಶ್ರಾರಂಭದಳ್ಳ ಆರು ತಿಂಗಳಾಗಿ ನಲಕರಣಿಗಳಿಂದ ಮನೆಗಳ ನಮ್ಮೆಲ್ಲ ಕೆಲವಲಗೆ ದೊರೆತವು - ಅದರೆ ಆರು ತುಮಂಬಗಳಲ್ಲಯ ಒಂದು ತುಮಂಬವನ್ನು ತಿಂಗಳನೊಂದು ನಲ ಬೇರೆ ಕಡೆಗಳಿಗೆ ಸ್ಥಾಪಿತಿನ ಬೇಕಾಗಿತ್ತು ಮನೆಗಳಲ್ಲ ಬಟ್ಟಿಗಳನ್ನಿಡಲು ತಪಾಯಗಳು ಇರಲಿಲ್ಲ (ಅವು ಬಕಳ ಭಾರವಾಗಿದ್ದವು). ಆದುದಿಲಂದ ನಾವು ಬಟ್ಟಿಯ ತಪಾಯಗಳನ್ನು ಹೊಳ್ಳಬೇಕಾಗಿತ್ತು, ಅವುಗಳನ್ನು ಮೇಲನೆ ಕೊಣಣಿಗಳೆಗೆ ಒಯ್ಯಿ ಇಡಬೇಕಾಗಿತ್ತು, ಭಾರವಾಗಿದ್ದ ಅವುಗಳನ್ನು ಮೇಲಕ್ಕೆ ಒಯ್ಯುವುದು ಎಷ್ಟು ಕಷ್ಟಕರವಾದದ್ವಾರ ಎಂಬುದಕ್ಕೆ ನಾನು ನಾಕ್ಕಿ ಕೊಡುತ್ತೇನೆ. ”¹¹ “ಮನಯ ಮೇಲ ಹತ್ತಿ ಹಂಪಣಿಗಳನ್ನು ತೆಗೆದು ಅವನನ್ನು ಹಾಸಿಗಿಯ ಸಹಿತ ನಾನುವೆ ಯೀಂನಿನ ಮುಂದೆ ಇಂದಿಯಬ್ದೀಯ” (ಪ. 19) ಎಂದು ಲಾಕ ಕರಣ್ಣ ಹೊಳ್ಳಬ್ಬಿದೆ. ಈ ಮೇಲ್ಲಾದಣಿಯು ಬೇರೆ ಲಾತಿಯಲ್ಲ ಮಾಡಲ್ಪಟ್ಟಿರಬೇಕು. ಯಾವುದೇ ಪನ್ನುವಾಗಿದ್ದರೂ ನಾಲ್ಕು ಜನರು ಯೀಂನಿನ ಮುಂದೆ ತಮ್ಮ ಸ್ನೇಹಿತರನ್ನು ಇಂಸಲು ಮೆಲ್ಲಾದಣಿಯನ್ನು ಒಡೆಯಬೇಕಾಗಿತ್ತು.¹² “ನಿನ್ನ ಮನಯ ಯಿಜಮಾನನ ಇನ್ನುಂರನ್ನು ಈ ವಿಜಾನ್ನು ಹೊಡಬಹುದು” ಎಂದು ನಾನು ಯೋಜನೆ ಬಹಳಿತ್ತು.¹³ ಒಂದು ಸಂಖೆಯಲ್ಲಿ ಬಿಳಿಕ ಸುವಾತಾ ಕಾಯಿತ್ತು ಬಯಿತ್ತುದ್ದೆ ಸಫೆಯ ಸದರ್ಪು ಪೊದಲು ತಮ್ಮ ಸ್ನೇಹಿತರನ್ನು ಉಪಕಾರಿ ಅವಂತುಸಂಭಿತು. ಆಮೆಲೆ ತ್ರಂಗಂ ಕೇಳಲು ಕರತರ ಬೇಕು. ಆದು ಬಕಳ ಬಿಜಿನೆಸ್‌ದಾಗಿಬಹುದು. ಈ ಕಂಂಡಿಲಂದ ಒಂದು ಹೊನತನ ಪಡೆಯಬಹುದು. ಹಾಗೂ ಈ ಸಾಜನೆಯನ್ನು ಸದಸ್ಯಲಿಗೆ ತೊಡತ ಬಹುದು: “ನಾಲ್ಕು ಜನರು (ಎರಡು ದಂಪತ್ತಿಗಳು) ಒಂದಾಗಿ ತುಡಿ ತಪ್ಪಿತುಂದ ಒಂದು ಶ್ರಾಬಿವನ್ನು ಸುವಾತಾ ಕಾರ್ಯಕ್ರಮ ಇರುವ ನಮಯಿದಳ್ಳ ಯೀಂನಿನ ಇಂಗೆ ಯಾಕೆ ತರಬಾರದು? ಯೀಂನಿನಿನ ಅಗಕ್ಕೆತೆಯಾದ ಸ್ವಲ್ಪ ಜನರು ನಮ್ಮ ಸ್ನೇಹಿತೆ ತರ ಈ ಪ್ರೀತಿಯ ಕೊಡುಗೆಯನ್ನು ತಿರಸ್ತುಸಂಭವಹುದು.”¹⁴ ಸ್ಥಾಪಿತ ಸಭೆಯ ಕಟ್ಟಡವನ್ನು ಒಡೆಯಲು ಏನು ಬೇಕಾಗೆ ಅದನ್ನು ಬಿವರಿಸ ಬಹುದು. ¹⁵ ಹೊಜ್ಞಾದ ಅಮೆಲಕನ್ನರು ನೆಲದ ಮೇಲೆ ಜಾಹೇಯ ಮೇಲೆ ಮಲಗುವದಿಲ್ಲವಾದ್ದಲಿಂದ, ಅವರು ಮಲಗುವ ಜಾಹೇಯಿತೆಯಾದ ಮಾಡುವ ಜಾಹೇಯನ್ನು ನುಲಭವಾಗಿ ಗುರುತಿಸುವರು. ಬೇರೆ ಇತರ ಕ್ಷೇತ್ರಗಳಲ್ಲ ಅಲ್ಲಯಿ ಜನಲಿಗೆ ಹಲಿಕಿತಪಾಗಿಯಂಥ ಜಾಹೇಯನ್ನು ಇಲ್ಲ ಅದಾರೆಲಿಸಲು ಹೊಳೆಬಹುದು. ¹⁶ *Teknon* ಎಂಬ ಮಾಲ ಹದುವು “ಮಾಗನು” ಎಂದು ಭಾಷಾಂತರಿಸಲ್ಪಟ್ಟಿದೆ.¹⁷ ಒತ್ತಿ ಹೇಳುವದಕಾರಿ ನಾವು ಉಪಯೋಗಿಸುವ ಅನೇಕ ಕೆಶಲ್ಪರ್ಗಳನ್ನು - ಹದಗರ್ ಕೆಂಪಿಗೆ ಗೆರೆ ಎಷ್ಟಿಯುವದನ್ನು ಇಲ್ಲವೇ ಅವುಗಳನ್ನು ಓರೆ ಅಕ್ಷರಗಳಲ್ (italics) ಬರೆಯುವದನ್ನು ರ್ಯಾಷರು ಉಪಯೋಗಿಸುವದಿಲ್ಲ. ಅವರು ಒಂದು ಹದುವನ್ನು ಒತ್ತಿ ಹೇಳುವ ಹದ್ದಿತಿಯ ಅದನ್ನು ಚಾಕ್ಯದ ಶ್ರಾರಂಭದಳ್ಳ ಇಲ್ಲವೇ ಅದಕ್ಕೆ ನಬಿಂಡಳ್ಳ ಇಡುಪುರಾಗಿತ್ತು.¹⁸ ಸಂತುರೆದದ ನಮಯಿದಳ್ಳ ಇದು ನಾಮಾನ್ಯಾದ ಕರ್ತವಾಗಿತ್ತು (ಯೋಣ 4:7; 27:5-10; ಲಾಕ 13:4; ಯೋಣಾನ 9:2). ಲ್ಯಾರಿಗಿತಪಾಗಿ ಹುಟ್ಟಿರೋಣಗಳಿಂತಹ ಯಾವ ಹಾಕ್ಕನ್ನು ಡೈಹಿಕಿತ ನಮಸ್ಕರಣಗೂ ಮಧ್ಯದಳ್ಳ ನೇರ ವಾದ ಸಂಬಂಧಿದಿದೆ. ಅದರೆ ಈ ತ್ರೈಯೇವಾದ ಘಟನೆಯಲ್ಲ ಮನುಷ್ಯನ ದೈಹಿಕ ಹಾಗೂ ಇತ್ತಿಕ ನಮಸ್ಕರಣ ಸಂಬಂಧಿಸಿರುವದಕ್ಕೆ ನಾಜನೆಯಾದ ಪದಿಲ್ಲ.²⁰ ಕೆಲವು

ಉನ್ನತ ನಟರು ("superstars") ತಮ್ಮನ್ನು ನೋಡುವವರ, ಕೇಳುವವರ, ಹಾಗೂ ಆದಿಕಾರಿ ಅಧಿಕೃತೊಳ್ಳುವ ಪರೀಕ್ಷೆಯ ಮನಸ್ಸಿಗಳನ್ನು ಶ್ರಾಂಕಿಸಿನ್ನು ಮಲನೊಳಿಸುವರು.

²¹“ಕೇಲವು ನಲ ಇಲ್ಲ ನಾನು ಸ್ಥಳೀ ತಮಾಡಿಯನ್ನು ಕೊಡಿಸುತ್ತೇನೆ: “ನಿಮಗೆ ಇದನ್ನು ನಂಬಲು ಕಷ್ಟವಾಗುತ್ತದೆ. ಆದರೆ ಇಲ್ಲ (ಪರೀಕ್ಷೆ ಶ್ರಾಂತದಳ್ಳ ಇಲ್ಲವೇ ರಾಜ್ಯದಳ್ಳ) ಅರಾಧನೆಗೆ ಬಂದು, ತಮಗೆ ನಾಧ್ಯವಾದಷ್ಟು ತಪ್ಪುಗಳನ್ನು ಕಂಡುಕೊಳ್ಳಲು ಸಿದ್ಧರಾದ ಷಣಕಾರಾರು ಇರುವರು.” ²²“Scribe” ಹಾಗು “scribble” ಎಂಬ ಇಂಗ್ಲಿಷ್ ಹದಗಳಲ್ಲಿ ಸಂಬಂಧಿಸಿದಲ್ಲಿ ಬಂದಿದ್ದ ಫಲಿನಾಯಕ ನಾಯಿ ಶಾಸ್ತ್ರಿಗಳು ಅತನ ಹತ್ತಿರ ಕೂತುಕೊಂಡಿದ್ದರು” ಎಂದು ಲಾಕ್ 5:17 ರಳ್ಳದೆ (ಹೋಲನು. ಲಾಕ್ 5:21). ಯಾವುದೇ ಪ್ರಸಂಗಿಯನ್ನು ಹರಿಣಿಸುವದರಲ್ಲ ಯಾವುದೇ ಚಿಹ್ನೆಯವದಿಲ್ಲ (ಅ.ಕೃ. 17:11). ಅಗಿನ ಕಾಲದಂತೆ ಕೆಗಲೂ ಸುಳ್ಳ ಬೋಳಿಗಳಿಗೆ ಇರುವರು. ಅವರನ್ನು ಬಿರಿಗಂ ಹಡಿಸುವ ಅರ್ಥಕ್ಕೆ ಇದೆ (1 ಯೋಹಾನ 4:1). ಯಥಾರ್ಥ ಹೃದಯಿದಿದ್ದ ಅವರು ಬಂದಿದ್ದರೆ ಈ ಜನರು ಮಾಡುತ್ತಿರುವದೆಲ್ಲವೂ ಜೊನ್ನಾಗಿರುತ್ತದೆ. ಆದರೆ ಅವರಿಗೆ ಯಥಾರ್ಥವಾದ ಹೃದಯಗಳಲ್ಲ, ²⁴ಯಾಜಿಕತಾಂದ 24:16. ²⁵ನತ್ಯದೇವದರ ದಾಳಲೆಗಳನ್ನು ನಂಬಿಸಿ, ಯೇಸುವಿಗೆ ಮಾತ್ರವೇ ಸಿಜವಾದ ESP ಇತ್ತು; ಯೇಸು ಮಾತ್ರವೇ ಜನರ ಮನಸ್ಸಿಗಳನ್ನು ಓದಬಳಲು ಹಾಗೂ ಅವರು ಏನನ್ನು ಯೋಜಿಸುವರೆಂಬದನ್ನು ತಿಳಿದುಕೊಳ್ಳುವನು. ಇಂದು ಈ ಒಂದಿಯಲ್ಲ ಮಾಡುವೆನೆಂದು ಹೇಳಿಕೊಳ್ಳುವವನಾಗಿರುವನು. ²⁶“ಮನುಷ್ಯ ತಮಾರು” ಎಂಬುದು ಸುವಾತೆಗಳಲ್ಲಿ ಎಂಬತ್ತುನಲ, ಮಾರ್ಕನ ಸುವಾತೆಯಲ್ಲ ಹದಿನಾಲ್ಲಿ ನಲ ಉಪಯೋಗಿಸಲಿಟ್ಟಿದೆ. ²⁷ಹಾಪಗಳನ್ನು ಕ್ಷಮಿಸಲು ಯಾರಿಗೂ ಅಧಿಕಾರ ಕೊಡಲಿಟ್ಟಿಲ್ಲ. ²⁸ಈ ನಂದಭರದಳ್ಳ ಮೂರು ನಲ ಉಪಯೋಗಿಸಲಿಟ್ಟಿದೆ: ವ್ಯಭಜಾರದಳ್ಳ ಸಿಕ್ಕಿಜಿಂದ್ದ ತೀರೆ (ಯೋಹಾನ 8:11) ಮತ್ತು ಕ್ರಾಂತಿ ಮೇಲಿಂದ ಕಳ್ಳಿಸಿಗೆ (ಲಾಕ್ 23:43). ²⁹ಆದು “ವ್ಲಾರ ಎದುರಿ” ಎಲ್ಲಿಗೂ ಕಾಬುವಂತೆ ಯಾರಿಗಾದರೂ ತಪ್ಪಿತೊಳ್ಳಲು ದಾಲಿಯೇ ಇರಿಲ್ಲ. ³⁰ಜನರು “ದೇವರನ್ನು ಮಹಿಮೆ ಹಡಿಸಿದರು” ಎಂಬುದು ಅಧ್ಯಿತ್ಕಾರಾಯಿದ ಮುಖ್ಯ ಪರಿಣಾಮವಾಗಿತ್ತೆಂದು ಎಲ್ಲಾ ಬರಹಗಾರರು ಒತ್ತಿ ಹೇಳುವರು. ಯೇಸು ಯಾವಾಗೂ ದೇವರ ಮಹಿಮೆಯನ್ನು ನಾರುವನು. ನಾವು ಹಾಗೆ ಮಾಡಬೇಕು.

³¹ನೈರ್ನಿರ್ ಕ ನಿಯಮಗಳಿಗೆ ವಿಬಿದ್ದವಾಗಿ ಇಲ್ಲವೇ ಅಪ್ರಾಗಿಸಿದ್ದ ದಾಜ ಅಧ್ಯಿತ್ಕಾರಾಯಿಗಳು ಅಗುತ್ತವೆ. ನೈರ್ನಿರ್ ಕ ನಿಯಮಗಳ ಮೂಲಕ ದೇವರ ಕೈಜಿಂತ ಕಾಯೆ ಮಾಡುತ್ತವೆ.

ಯೇಸುವಿನ ಪಾದಗಳ ಬಿಳಿಯಲ್ಲ

ಜನರು ಯೇಸುತ್ತಿನ್ನನ್ನು ಅರಾಧಿಸುವಾಗ ಮುಲದ ಸಮರ್ಪಣೆಯಲ್ಲ ಅತನ ಹಾದರ್ಗಳ ಬಳಿಯಲ್ಲ ಜೀಳುವುದಿಲ್ಲ, ಆದರೆ ಬಿನ್ನಯವುಳ್ಳ ತೀರೆಯಲ್ಲ. “ಅಂಥ ಶಕ್ತಿಯನ್ನು ನಾನು ಎದುರಿಸಲಾರೆನು” ಎಂದು ಒಬ್ಬ ಮನುಷ್ಯನು ಹೇಳುವುದಿಲ್ಲ: “ಎಂಥಾ ಆಳ್ಜಯ ಕರವಾದ ತೀರೆ, ಎಂಥಾ ದೈವಿಕ ತೀರೆ, ನನ್ನ ಜೀವ, ನನ್ನ ಶ್ರಾಂಕ, ನನ್ನದೆಂಬುದೆಲ್ಲವನ್ನು ತೇಳುವುದು” ಎಂದು ಹೇಳುವನು. “ಸಮರ್ಪಣೆಯಲ್ಲ ನಾನು ಬಳಿಯಲ್ಪಟ್ಟದೇನೆ” ಎಂದು ಒಬ್ಬ ಮನುಷ್ಯನು ಹೇಳುವುದಿಲ್ಲ; “ಆಳ್ಜಯ ತೀರೆ ಹಾಗೂ ನೈರ್ನಿರ್ ದಳ್ಳ ಮುಖುಗಿ ಹೊಗಿದ್ದೇನೆ” ಎಂದು ಅವನು ಹೇಳುವನು.

ಫಿಲಾಪ್ಪಿಯವರಿಗೆ
ವಿಾಯಮ್ ಬಾರ್ತ್ಲೆ

© 2009 Truth for Today